

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಪೆರಿಯಾಲ್ವಾರ್ ಅರುಳಿಚ್ಚೆಯ್

|| ವೆಣ್ಣೆಯ್ವಿಲುಂಗಿ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕನ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ವೆಣ್ಣೆಯಿಲುಂಗಿ ॥

ವೆಣ್ಣೆಯಿಲುಂಗಿ

‡ವೆಣ್ಣೆಯ್ ವಿಲುಂಗಿ ವೆಱುಂಗಲತ್ತೆಲ  
ವೆಱ್ಪಿಡೈ ಇಟ್ಟು \* ಅದನ್ ಓಶೈ ಕೇಟ್ಟುಂ \*  
ಕಣ್ಣ ಪಿರಾನ್ ಕಱ್ಪ ಕಲ್ವಿ ತನ್ನೆಲ \*  
ಕಾಕ್ಕಗಿಲ್ಲೋಂ ಉನ್ ಮಗನೈ ಕ್ಕಾವಾಯ್ \*  
ಪುಣ್ಣಿಲ್ ಪುಳಿ ಪ್ಪೆಯ್ಪಾಲ್ ಒಕ್ಕುಂ ತೀಮೈ \*  
ಪುರೈ ಪುರೈಯಾಲ್ ಇವೈ ಶೆಯ್ಯ ವಲ್ಲ \*  
ಅಣ್ಣಿಱ್ ಕಣ್ಣಾನ್ ಓರ್ ಮಗನೈ ಪ್ಪೆಱ್ಪ \*  
ಅಶೋದೈ ನಂಗಾಯ್ ! ಉನ್ ಮಗನೈ ಕ್ಕಾವಾಯ್ (೧)

ವರುಗ ವರುಗ ವರುಗ ಇಂಗೇ \*  
ವಾಮನ ನಮ್ಮೀ ! ವರುಗ ಇಂಗೇ \*  
ಕರಿಯ ಕುಱಲ್ ಶೆಯ್ಯ ವಾಯ್ ಮುಗತ್ತೆಂ \*  
ಕಾಗುತ್ತ ನಮ್ಮೀ ! ವರುಗ ಇಂಗೇ \*  
ಅರಿಯನ್ ಇವನ್ ಎನಕ್ಕಿನ್ನು ನಂಗಾಯ್ ! \*  
ಅಂಜನ ವಣ್ಣಾ ! ಅಶಲಗತ್ತಾರ್ \*  
ಪರಿಬವಂ ಪೇಶ ತ್ತರಿಕ್ಕಗಿಲ್ಲೇನ್ \*  
ಪಾವಿಯೇನುಕ್ಕಿಂಗೇ ಪೋದರಾಯೇ (೨)

ತಿರುವುಡೈ ಪ್ಪಿಳ್ಳೈ ತಾನ್ ತೀಯವಾಱು \*  
ತೇಕ್ಕುಂ ಒನ್ನುಂ ಇಲನ್ ತೇಶುಡೈಯನ್ \*

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಪಿ sounds almost like ಱ್ಪಿ , ಱ್ಪಿ like ಱ್ಪಿ , and so on. The consonant-cluster ನ್ಪಿ is pronounced somewhere between ನ್ಪಿ and ನ್ಪಿ. It is, however, colloquially acceptable to pronounce the clusters ಱ್ಪಿ and ನ್ಪಿ as ತ್ತ and ನ್ನ, respectively.

ಉರುಗ ವೈತ್ತ ಕುಡತ್ತೊಡು ವೆಣ್ಣೆಯಾ \*  
 ಉಱಿಂಜಿ ಉಡೈತ್ತಿಟ್ಟು ಪ್ಪೊಂದು ನಿನ್ನಾ \*  
 ಅರುಗಿರುಂದಾರ್ ತಮ್ಮೈ ಅನಿಯಾಯಂ  
 ಶೆಯ್ದುದುದಾ \* ವಱಿಕ್ಕೋ ಅಶೋದಾಯಾ ! \*  
 ವರುಗ ಎನ್ನುನ್ಮಗ್ ತನ್ನೈ ಕ್ಕುವಾಯಾ \*  
 ವಾಱಿ ಒಟ್ಟಾನ್ ಮದುಶೂದನನೇ (೩)

ಕೊಂಡಲ್ ವಣ್ಣಾ ! ಇಂಗೇ ಪೋದರಾಯೇ \*  
 ಕೋಯಿಱ್ ಪಿಳ್ಳಾಯಾ ! ಇಂಗೇ ಪೋದರಾಯೇ \*  
 ತೆಣ್ ತಿರೈ ಶೂಱ್ ತಿರುಪ್ಪೇರ್ ಕ್ಕಿಡಂದ \*  
 ತಿರುನಾರಣಾ ! ಇಂಗೇ ಪೋದರಾಯೇ \*  
 ಉಂಡು ವಂದೇ ಅಮ್ಮಂ ಎನ್ನು ಶೊಲ್ಲಿ \*  
 ಓಡಿ ಅಗಂ ಪುಗ ಆಯ್ಚ್ಚಿ ತಾನುಂ \*  
 ಕಂಡೆದಿರೇ ಶೆನ್ನೆಡುತ್ತು ಕ್ಕೊಳ್ಳ \*  
 ಕಣ್ಣ ಪಿರಾನ್ ಕಱ್ ಕಲ್ವಿ ತಾನೇ (೪)

ಪಾಲೈ ಕ್ಕುಱಂದಡುಪ್ಪೇಱಿ ವೈತ್ತು \*  
 ಪಲ್ವಳೈಯಾಳ್ ಎನ್ನಗಳ್ ಇರುಪ್ಪ \*  
 ಮೇಲೈ ಅಗತ್ತೇ ನೆರುಪ್ಪು ವೇಂಡಿ  
 ಚೈನ್ನು \* ಇಱೈಪ್ಪೊಱುದಂಗೇ ಪೇಶಿ ನಿನ್ನೇ \*  
 ಶಾಳಕ್ಕಿರಾಮಂ ಉಡೈಯ ನಮ್ಮಿ \*  
 ಶಾಯ್ತ್ತು ಪ್ಪರುಗಿಟ್ಟು ಪ್ಪೊಂದು ನಿನ್ನಾ \*  
 ಆಲೈ ಕ್ಕರುಮ್ಮಿನ್ ಮೋಱಿ ಅನೈಯ \*  
 ಅಶೋದೈ ನಂಗಾಯಾ ! ಉನ್ನಗನೈ ಕ್ಕುವಾಯಾ (೫)

ಪೋದರ್ ಕಂಡಾಯಾ ಇಂಗೇ ಪೋದರ್ ಕಂಡಾಯಾ \*  
 ಪೋದರೇ ಎನ್ನಾದೇ ಪೋದರ್ ಕಂಡಾಯಾ \*  
 ಎದೇನುಂ ಶೊಲ್ಲಿ ಅಶಲಗತ್ತಾರ್ \*  
 ಎದೇನುಂ ಪೇಶ ನಾನ್ ಕೇಟ್ಟಿ ಮಾಟ್ಟೇ \*  
 ಕೋದುಗಲಂ ಉಡೈ ಕ್ಕುಟ್ಟನೇಯಾ ! \*  
 ಕುನೆಡುತ್ತಾಯಾ ! ಕುಡಂ ಆಡು ಕೂತ್ತಾ ! \*

ವೇದ ಪ್ಪೊರುಳೇ ! ಎೞ ವೇಂಗಡವಾ ! \*  
 ವಿತ್ತಗನೇ ! ಇಂಗೇ ಪೋದರಾಯೇ (೬)

ಶೆನ್ನೆಲ್ ಅರಿಶಿ ಶಿಱುಪರುಪ್ಪು \*  
 ಶೆಯ್ದು ಅಕ್ಕಾರಂ ನಱುನೆಯ್ ಪಾಲಾಲ್ \*  
 ಪನ್ನಿರಂಡು ತಿರುವೋಣಂ ಅಟ್ಟೇ \*  
 ಪಂಡುಂ ಇ ಪ್ಪಿಳ್ಳೈ ಪರಿಶಱಿವೞ \*  
 ಇನ್ನಂ ಉಗಪ್ಪೞ ನಾೞ ಎನ್ನು ಶೋಲ್ಲಿ \*  
 ಎಲ್ಲಾಂ ವಿಱುಂಗಿಟ್ಟು ಪ್ಪೋಂದು ನಿನ್ಱಾೞ \*  
 ಉನ್ನಗೞ ತನ್ನೈ ಅಶೋದೈ ನಂಗಾಯ್ ! \*  
 ಕೂವಿ ಕೊಳ್ಳಾಯ್ ಇವೈಯುಂ ಶಿಲವೇ (೭)

ಕೇಶವನೇ ! ಇಂಗೇ ಪೋದರಾಯೇ \*  
 ಕಿಲ್ಲೇೞ ಎನ್ನಾದಿಂಗೇ ಪೋದರಾಯೇ \*  
 ನೇಶಂ ಇಲಾದಾರ್ ಅಗತ್ತಿರುಂದು \*  
 ನೀ ವಿಳೈಯಾಡಾದೇ ಪೋದರಾಯೇ \*  
 ದೂಶನಂ ಶೋಲ್ಲುಂ ತೋಱುತ್ತೈ ಮಾರುಂ \*  
 ತೊಂಡರುಂ ನಿನ್ನ ಇಡತ್ತಿಲ್ ನಿನ್ನು \*  
 ತಾಯ್ ಶೋಲ್ಲು ಕೊಳ್ಳದು ತನ್ನಂ ಕಂಡಾಯ್ \*  
 ದಾವೋದರಾ ! ಇಂಗೇ ಪೋದರಾಯೇ (೮)

ಕನ್ನಲ್ ಇಲಟ್ಟುವತ್ತೋಡು ಶೀಡೈ \*  
 ಕಾರ್ ಎಳ್ಳಿೞ ಉಂಡೈ ಕಲತ್ತಿಲ್ ಇಟ್ಟು \*  
 ಎೞ ಅಗಂ ಎನ್ನು ನಾೞ ವೈತ್ತು ಪ್ಪೋಂದೇೞ \*  
 ಇವೞ ಪುಕ್ಕವಱ್ಱೈ ಪ್ಪೆಱುತ್ತಿ ಪ್ಪೋಂದಾೞ \*  
 ಪಿನ್ನುಂ ಅಗಂ ಪುಕ್ಕುಱಿಯೈ ನೋಕ್ಕಿ \*  
 ಪಿಱಂಗೊಳಿ ವೆಣ್ಣೆಯುಂ ಶೋದಿಕ್ಕಿನ್ಱಾೞ \*  
 ಉನ್ನಗೞ ತನ್ನೈ ಯಶೋದೈ ನಂಗಾಯ್ ! \*  
 ಕೂವಿ ಕೊಳ್ಳಾಯ್ ಇವೈಯುಂ ಶಿಲವೇ (೯)

ಶೋಲ್ಲಿಲ್ ಅರಶಿ ಪ್ಪಡುದಿ ನಂಗಾಯ್ !\*  
 ಶುಱಲ್ ಉಡೈರ್ಯ್ ಉರ್ ಪಿಳ್ಳೈ ತಾನೇ\*  
 ಇಲ್ಲಂ ಪುಗುಂದೇ ಮಗಳೈ ಕ್ಕೂವಿ\*  
 ಕೈಯಿಲ್ ವಳೈಯೈ ಕ್ಕಳಿಱ್ಱಿ ಕೊಂಡು\*  
 ಕೊಲ್ಲೈಯಿಲ್ ನಿನ್ನುಂ ಕೊಣರ್ಂದು ವಿಱ್ಱು\*  
 ಅಂಗೊರುತ್ತಿಕ್ಕವ್ ವಳೈ ಕೊಡುತ್ತು\*  
 ನಲ್ಲನ ನಾವಱ್ ಪಱಿಂಗಳ್ ಕೊಂಡು\*  
 ನಾರ್ ಅಲ್ಲೇನ್ ಎನ್ನು ಶಿರಿಕ್ಕಿನ್ನಾನೇ (೧೦)

‡ವಂಡು ಕಳಿತ್ತಿರೈಕ್ಕುಂ ಪೊಱಿಲ್ ಶೂಱ್\*  
 ವರುಪುನಲ್ ಕಾವಿರಿ ತ್ತೆನ್ನರಂಗಳ್\*  
 ಪಂಡರ್ವ್ ಶೆಯ್ದು ಕಿರೀಡೈ ಎಲ್ಲಾಂ\*  
 ಪಟ್ಟಿರ್ಪಿರಾರ್ ವಿಟ್ಟುಶಿತ್ತರ್ ಪಾಡಲ್\*  
 ಕೊಂಡಿವೈ ಪಾಡಿ ಕ್ಕುನಿಕ್ಕ ವಲ್ಲಾರ್\*  
 ಗೋವಿಂದರ್ ತರ್ ಅಡಿಯಾರ್ಗಳ್ ಆಗಿ\*  
 ಎಣ್ ದಿಶೈಕ್ಕುಂ ವಿಳಕ್ಕಾಗಿ ನಿಱ್ಪಾರ್\*  
 ಇಣ್ಮೈಯಡಿ ಎಂತಲೈ ಮೇಲನವೇ (೧೧)

|| ಪೆರಿಯಾಱ್‌ವಾರ್ ತಿರುವಡಿಗಳೇ ಶರಣಂ ||